


GOVERNMENT OF KARNATAKA
RURAL DEVELOPMENT & PANCHAYATH RAJ DEPARTMENT

Commissionerate of Rural Development
(Mahathma Gandhi National Rural Employment Guarantee Scheme)



Information published as per Section 4(1) (b) of the
Right to Information Act 2005
2022-23

Section 4 (1) (b) (i)

(I) THE PARTICULARS OF MGNREGS, FUNCTIONS AND DUTIES;

1. The National Rural Employment Guarantee Act (hereinafter referred to as NREG Act) came to be enacted by Government of India in September 2005 following which the Government of Karnataka has been implementing the Scheme under the said Act in phases since 02-02-2006. The districts covered in the I Phase are Bidar, Gulbarga, Raichur, Davanagere and Chitradurga respectively while those covered under the II Phase with effect from 01/04/2007 are Bellary, Belgaum, Chikmagalur, Hassan, Shimoga and Kodagu. Implementation of the Scheme in Phase-I & Phase-II districts has already gathered momentum.
2. The main objective of the NREG Act is to enhance livelihood security in rural areas by providing 100 days of guaranteed wage employment in a financial year to every household whose adult members volunteer to do unskilled manual work. This work guarantee also serves other objectives such as generating productive assets, protecting the environment, empowering rural women, reducing rural-urban migration and fostering social equity among others etc., The NREG Act also envisages a collaborative partnership between the Central Government, the State Government, the Panchayat Raj Institutions (PRIs) and the local community.
3. Broadly, the main implementation activities are at the village and Block/Taluk levels, while coordination activities are mainly at the Block/Taluk and District levels. Planning, supervision and monitoring take place at all levels (Village, Block/Taluk, District and State). At each level, the concerned authorities are accountable to the community. The Gram Sabha is the statutorily mandated institutional mechanism for community participation.
4. The overall responsibility for ensuring the implementation of the Scheme as per the NREG Act lies on the State Employment Guarantee Council (SEGC) at the State level, District Programme Coordinator (DPC) at the District level, the Programme Officer (PO) at the Block/Taluk level and Gram Panchayat at the grass root level. The Gram Panchayat has a pivotal role to play in the implementation of the scheme. In other words, it is responsible for planning of works, registering households, issuing job cards, allocating employment, executing the works and monitoring the implementation of the Scheme at the village level.
5. The Secretary to Government of India in the Ministry of Rural Development in his letter dated 17-1-2005 read at (1) above, addressed to the Chief Secretary, Government of Karnataka had asked the State Government to be fully prepared for the implementation of the Act, which essentially comprised of formulating the Scheme and the rules to facilitate its implementation. In pursuance thereof, the implementation of the Scheme was taken up in Karnataka in two phases as already indicated in paragraph (1) above.
6. In pursuance of the communication dated 08.10.2007 read at (2) above, received from the Government of India in the Ministry of Rural Development, the remaining 18 districts viz., Bagalkote, Bangalore (Rural), Bijapur, Chamarajanagar, Chikkaballapura, Dakshina Kannada, Dharwad, Gadag, Haveri, Kolar, Koppal, Mandya, Mysore, Ramanagar, Tumkur, Udupi and Uttara Kannada have been brought under NREG Act for the purpose of implementing the Employment Guarantee Scheme w.e.f.01-04-2008. The Information, Education and Communication (IEC) activities in the above districts have already started. The Chief Executive Officers of Zilla Panchayats, the Executive Officers of Taluk Panchayats and other implementing agencies have been asked to be fully prepared to launch the Programme as scheduled. The Abdul Nazir Sab State Institute of Rural Development, Mysore is the main Organisation entrusted with the responsibility of training the officials and non-officials of PRIs. The National Institute of Rural Development, Hyderabad is also involved to train the personnel.
7. The NREG Act is an important flagship programme of the Government of India calling for foolproof and transparent implementation with utmost care caution, total commitment and responsibility by the implementing agencies at all levels i.e. State, Zilla Panchayats, Taluk Panchayats and Gram Panchayats. The Programme is demand based and not a target oriented one. Conducting Social Audit at all the stages of implementation of the scheme is an important activity envisaged in the Act and the responsibility is entrusted to Gram Panchayats.

8. Having regard to the importance of the Scheme, all those involved in its implementation have been properly trained/are being trained to grow up to the expected level. In all the 5 districts covered under Phase-I, the Social audit is carried out. Frequent inspection of officers at all levels are being undertaken to ensure effective implementation of the programme.
9. In the Circular dated: 06.02.2008 read at (3) above, the Deputy Conservators of Forests (Social Forestry) have been appointed as Nodal Officers in every Zilla Panchayat to co-ordinate and monitor effective implementation of the NREG Programme. The said Circular also spells out the functions and responsibilities of these Nodal Officers.
10. Having regard to the size of the Programme and the huge amount allocated for its implementation and the fact that such implementation has been made compulsory under the Act, it is felt necessary to have a delivery mechanism, which has to be both adequate and effective. Going by the experience, it is felt necessary to have a effective planning, monitoring, supervision and follow-up actions not only at the State level but also at District and Taluk levels. Gram Panchayats are the agencies to execute the projects with active assistance of respective line departments. In other words, considering the unique features of the Act and the key Processes involved in its implementation, there is a need to strengthen the delivery mechanism at different levels.
11. As per the guidelines of Government of India communicated in their letter No.28012/3/05-06 – NREGA dated 30th March 2007, the key functional areas for deployment of additional full time dedicated personnel for the National Rural Employment Guarantee Scheme at Panchayat Raj Institutions are as under:
12. Keeping all the above aspects in mind, Government has decided to create a separate Directorate with supporting staff for implementation of National Rural Employment Guarantee Act at the State level and also its Unit Offices along with supporting Staff at the Zilla, Taluk and Gram Panchayat levels respectively.

In the circumstances explained in the Preamble, sanction is accorded to create a separate Directorate and upgraded to Commissionerate with supporting staff for implementation of National Rural Employment Guarantee Act at the State, Zilla, Taluk and Gram Panchayat levels along with the supporting staff respectively as detailed further. The expenditure on the additional staff at Zilla/Taluk/Gram Panchayat level will be met out of 6% of the administrative cost built into the programme.

Level	Key Functional Areas	Personnel to be deployed
GP	Registration, Job Card issue, employment demand and provision, work implementation, payment, social audit, records	1 Gram Rozgar Sewak for each GP or Gram Kayaka Mitra.
Block	Overall Programme Management	1 Programme Officer for each Block
	Works	Technical assistants pooled to service GPs
	IT, MIS	Computer Assistants
	Finance	Accountant
District	Works & durable assets	Works Manager with Technical assistants
	IT, MIS	IT Manager with Computer Assistants
	Finance	Accounts Manager with Accounts assistants

Sl. No.	Designation	No. of Posts	Scale of Pay	Mode of appointment
01	Commissioner Rural Development	01	78800-209200	On deputation of an officer not below the rank of Secretary to Government (IAS)
02	Chief Engineer	01	78800-209200	On deputation of an officer from PWD Dept equivalent to CE Grade.
03	Chief Operating Officer	01	74400-109600	On deputation of an officer of IAS/KAS/Officer under RD & PR Dept
04	Joint Directors 1. Agriculture 2. Technical 3. Horticulture 4. Administration	04	74400-109600	1. On deputation of an officer holding an equivalent grade of Agriculture dept/ Retired Officer holding an equivalent grade of Agriculture Dept for Joint Director Agriculture. 2. On deputation of an officer holding an equivalent grade from Rural Development & Panchayat Raj, Public Works/Retired Chief Engineer (On Outsource basis) for Joint Director Technical. 3. On deputation of an officer holding an equivalent grade of Horticulture dept/ Retired Officer holding an equivalent grade of Horticulture Dept for Joint Director Horticulture. 4. On deputation of an officer holding an equivalent grade of Deputy Secretary for Joint Director Administration.
05	Assistant Director (Administration)	01	37900-70850	On deputation of an officer of KAS grade.
06	Chief Financial Advisor	01	74400-109600	On deputation of an officer holding an equivalent grade of Joint Controller of State Account Dept.
07	1. Accounts Officer 2. Audit Officer/Accounts Superintendent	02 03	52650-97100	On deputation of an officer holding an equivalent grade of State Account Dept/Retired Officer or an officer holding an equivalent grade of State Account Dept.
08	Office Superintendent	01	37900-70850	On deputation of an officer holding an equivalent grade of other Depts.
09	Assistant Directors	03	37900-70850	On deputation of an officer holding an equivalent grade from RDPR, PWD, Agriculture, Watershed, Forest & other development departments.
10	Assistant Statistical Officer	01	37900-70850	On deputation from Department of Economics and Statistics
11	FDAs	07	27650-52650	On deputation from field departments
12	Stenographers	02	-	On deputation from field departments
13	Drivers	03	-	Secretariat/deputation from field departments
14	Programme Managers (MIS)	06	40000/- p.m. consolidated	Out sourcing
	Consultants	07	30000/- p.m. consolidated	Out sourcing

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ)
ಕಾರ್ಯವಿಧಾನ ಹಾಗೂ ಕರ್ತವ್ಯಗಳ ವಿವರಗಳು:-

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಬಹುಮಹಡಿ ಕಟ್ಟಡಗಳ, 3ನೇ ಹಂತ, 2ನೇ ಮಹಡಿಯಲ್ಲಿ ನೆಲೆಗೊಂಡಿದೆ. ಸನ್ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಮಾನ್ಯ ಪ್ರಿಯಾಂಕ ಖರ್ಗೆ ಇವರು ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ.


ಶ್ರೀ ಎಲ್.ಕೆ. ಅತೀಕ್ ಐ.ಎ.ಎಸ್ ರವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿರುತ್ತಾರೆ.

ಶ್ರೀಮತಿ ಶಿಲ್ಪಾ ನಾಗ್ ಐ.ಎ.ಎಸ್ ರವರು ಆಯುಕ್ತರು ಗ್ರಾಮೀಣಾಭಿವೃದ್ಧಿ ಆಗಿರುತ್ತಾರೆ. ಇಲಾಖೆಯ ಸಂಸ್ಥಾ ಪಠವನ್ನು ಈ ಕೆಳಗೆ ನೀಡಲಾಗಿದೆ.

ಯೋಜನೆಯ ದೂರದೃಷ್ಟಿ, ನಿರ್ದಿಷ್ಟಪಡಿಸಿದ ಗುರಿ ಮತ್ತು ಉದ್ದೇಶಗಳು:-

ಅಕುಶಲ ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶಗಳಲ್ಲಿನ ವಯಸ್ಕರಿಗೆ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ನೂರು ದಿನಗಳ ಖಾತರಿ ಉದ್ಯೋಗ ಒದಗಿಸುವುದು. ಗ್ರಾಮಗಳಿಂದ ಪಟ್ಟಣಗಳಿಗೆ ವಲಸೆಯನ್ನು ತಡೆಗಟ್ಟುವುದು. ಕೂಲಿಯಾಧಾರಿತ ಉದ್ಯೋಗ ಸೃಜಿಸಿ ಗ್ರಾಮೀಣ ಜನರ ಜೀವನಕ್ಕೆ ಭದ್ರತೆ ಒದಗಿಸುವುದು ಮುಖ್ಯವಾಗಿ ಬರಗಾಲ ತಡೆಯಲು ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳುವುದು.

ಇಲಾಖೆಯ ಆಡಳಿತಾತ್ಮಕ ಸ್ವರೂಪ



Section 4 (1) (b) (ii)

(II) THE POWERS AND DUTIES OF MGNREGS OFFICERS AND EMPLOYEES;

The Commissioner shall have the following duties and responsibilities:

- a) Convene meetings of the Management Committee
- b) To furnish all reports, returns and other necessary documents required to be furnished to it under the Act to the Central/State Government
- c) To administer the Fund.
- d) To keep account of all the financial transactions of the Karnataka State Employment Guarantee Fund
- e) To prepare annual accounts of the Fund and get them audited by Chartered Accountant
- f) Shall liaise the Government and other Departments to achieve the objective of the fund
- g) To conduct review meetings with the District Programme Coordinators on the physical and financial performance of the scheme.
- h) Ensuring pre audit before the release of funds to the Districts
- i) Ensure monthly reconciliation of the Karnataka State Employment Guarantee Fund account

1. Maintenance and operation of Bank Account:

- a) The Commissioner shall open a Savings Bank account with any Nationalized Bank as may be approved by the Management Committee.
- b) Savings Bank account opened in the name of the Commissioner of NREGA shall be operated with joint signatures of Chief(Finance & Accounts) and the Commissioner.
- c) All the money received by the fund shall as soon as possible be deposited into the said savings bank account as shall not be utilized for any purpose other than the purposes mentioned in the Act.
- d) No payment shall be made out of the fund unless the expenditure is covered by the sanctioned budget.
- e) Monthly bank reconciliation of the Karnataka State Employment Guarantee Fund account shall be done
- f) Cash book and component wise ledgers, are to be maintained.

2. Transfer of funds to districts for implementation of NREGS:

- a) Before the beginning of each financial year on or before 31st January, all Zilla Panchayat District s Programme Co-ordinator concerned with the implementation of the Act and the State Employment Guarantee Scheme shall present their annual work Plan and labour budget to RDPR(Commissioner, NREGA)
- b) The Commissioner, NREGA may examine the proposal received and review the performance of each district with respect to the implementation of the Act and estimate the amount to be released to the respective District Programme Co-ordinator of the ZPs, from Karnataka State Employment Guarantee Fund.
- c) The decisions regarding the release of funds shall be taken by Commissioner, NREGA with the approval of the Secretary, RDPR.
- d) Funds may be released towards 1st instalment from the Saving Bank account to the District Programme Coordinator(DPCs) as per labour budget and requirement of funds based on demand for works.
- e) The Commissioner, NREGA in order to meet emergent needs and to meet the temporary shortage funds on account of non-completion of the prescribed formalities, give advances as he may consider necessary to the districts, pending regular release of funds and such advances shall be adjusted against regular releases.
- f) The District Programme Co-ordinator, Executive Officer of the Taluk Panchayat and Gram Panchayat shall maintain a separate bank account for the operation of Employment Guarantee Fund.
- g) The sanctioned amount may also be released directly from the Karnataka State Employment Guarantee fund to a separate bank account at the district level.

The District Programme Co-ordinator of ZP shall in turn release the funds to the Programme Officer of the Taluk Panchayat based on the labour budget and demand for work. The Programme Officer in turn shall release the funds to the Gram Panchayats in the Taluk based on the labour budget and demand for work in the Gram Panchayats.

- a) Releases shall be made component wise viz., labour, material, administration, awareness, social audit etc., but not consolidated.
- b) Releases shall be regulated taking into consideration the spillover amounts, interest accrued and other available funds.

3. **Accounts & Audit:**

Standard accounting procedures shall be followed in respect of maintenance of Karnataka State Employment Guarantee Fund and necessary entries such as book, ledgers etc., shall be opened. Chartered accountants may be engaged.

- a) Annual accounts shall be prepared in the prescribed formats and audited by the Chartered Accountant
- b) These accounts shall be subjected to audit by the C & AG.

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯಗಳು;

ಕ್ರ. ಸಂ	ಪದನಾಮ	ಕಾರ್ಯ ನಿರ್ವಹಣೆ ವಿವರ
1	ಆಯುಕ್ತರು ಗ್ರಾಮೀಣಾಭಿವೃದ್ಧಿ	ಯೋಜನೆಯ ಸಂಪೂರ್ಣ ಉಸ್ತುವಾರಿ ಮತ್ತು ಮೇಲ್ವಿಚಾರಣೆ.
2	ಮುಖ್ಯ ಇಂಜಿನಿಯರ್	ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ಸಂಪೂರ್ಣ ಯೋಜನೆಗಳ ಪರಿಶೀಲನೆ ಹಾಗೂ ಅಧೀನ ಇಂಜಿನಿಯರ್ ಗಳಿಗೆ ಮೇಲ್ವಿಚಾರಣೆ ನಡೆಸುವುದು.
3	ಮುಖ್ಯ ಕಾರ್ಯಾಚರಣೆ ಅಧಿಕಾರಿ	ಯೋಜನೆಯ ಸಂಪೂರ್ಣ ಉಸ್ತುವಾರಿ ಮತ್ತು ಮೇಲ್ವಿಚಾರಣೆ. 1. ಯೋಜನೆಗೆ ಸಂಬಂಧಿಸಿದ ದೂರು, ಗುಣನಿಯಂತ್ರಣ ಮತ್ತು ಜಾಗೃತಿ ವಿಷಯಗಳ ಮೇಲ್ವಿಚಾರಣೆ. 2. ರಾಷ್ಟ್ರೀಯ ಮಟ್ಟದ ಮೇಲ್ವಿಚಾರಕರ ವರದಿಗಳಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ನೋಡಲ್ ಅಧಿಕಾರಿ. 3. ಮೇಲಾಧಿಕಾರಿಗಳು ಸೂಚಿಸುವ ಇತರ ಕೆಲಸಗಳು.
4	ಜಂಟಿ ನಿರ್ದೇಶಕರು(ಆಡಳಿತ)	ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಕಛೇರಿಯಲ್ಲಿನ ಎಲ್ಲಾ ಆಡಳಿತ ವಿಷಯಗಳ ಉಸ್ತುವಾರಿ ಹಾಗೂ ಮೇಲ್ವಿಚಾರಣೆ.
5	ಜಂಟಿ ನಿರ್ದೇಶಕರು (ತಾಂತ್ರಿಕ)	ಮಹಾತ್ಮಗಾಂಧಿ ನರೇಗಾ ಯೋಜನೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ವಿಷಯಗಳ ಉಸ್ತುವಾರಿ ಹಾಗೂ ಮೇಲ್ವಿಚಾರಣೆ.
6	ಜಂಟಿ ನಿರ್ದೇಶಕರು (ತೋಟಗಾರಿಕೆ)	ಮಹಾತ್ಮಗಾಂಧಿ ನರೇಗಾ ಯೋಜನೆಗೆ ಸಂಬಂಧಿಸಿದ ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಹಾಗೂ ಅರಣ್ಯ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಉಸ್ತುವಾರಿ ಹಾಗೂ ಮೇಲ್ವಿಚಾರಣೆ.
7	ಜಂಟಿ ನಿರ್ದೇಶಕರು (ಕೃಷಿ)	ಮಹಾತ್ಮಗಾಂಧಿ ನರೇಗಾ ಯೋಜನೆಗೆ ಸಂಬಂಧಿಸಿದ ಕೃಷಿ ಹಾಗೂ ಜಲ ಸಂಪನ್ಮೂಲ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಉಸ್ತುವಾರಿ ಹಾಗೂ ಮೇಲ್ವಿಚಾರಣೆ.
8	ಮುಖ್ಯ ಆರ್ಥಿಕ ಸಲಹೆಗಾರರು	ಇಲಾಖೆಯ ಲೆಕ್ಕ ಪತ್ರಗಳ ನಿರ್ವಹಣೆ, ಆಂತರಿಕ ಲೆಕ್ಕ ತಪಾಸಣೆ / ಮಹಾಲೇಖಪಾಲರ ತಪಾಸಣೆಗೆ ಮುನ್ನ ಪರಿಶೀಲನೆ ಕಾರ್ಯವನ್ನು ನಿರ್ವಹಿಸುವುದು.
9	ಸಹಾಯಕ ನಿರ್ದೇಶಕರು(ಆಡಳಿತ)	ಓಂಬುಡ್ಸ್‌ಮನ್ ವಿಷಯಗಳು , ಸಾಮಾಜಿಕ ಲೆಕ್ಕ ಪರಿಶೋಧನೆ ವಿಷಯಗಳು ಹಾಗೂ ದೂರುಗಳ ಪರಿಶೀಲನೆ.
10	ಲೆಕ್ಕಾಧಿಕಾರಿಗಳು	ಆರ್ಥಿಕ ವಿಷಯ, ಲೆಕ್ಕ ಪರಿಶೋಧನೆ, ಅನುದಾನ ಬಿಡುಗಡೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಪರಿಶೀಲನೆ ಹಾಗೂ ಕ್ರಮ.
11	ಲೆಕ್ಕ ಪರಿಶೋಧನಾಧಿಕಾರಿಗಳು	ಅನುದಾನ ಬಿಡುಗಡೆ ಹಾಗೂ ಲೆಕ್ಕ ಪರಿಶೋಧನೆಯ ವಿಷಯ.
12	ಸಹಾಯಕ ನಿರ್ದೇಶಕರು - 1	ಮಾಹಿತಿ ಶಿಕ್ಷಣ, ಸಂವಹನ ಮತ್ತು ಜಾಗೃತ ಹಾಗೂ ಆಡಳಿತ ವಿಷಯಗಳು.
13	ಸಹಾಯಕ ನಿರ್ದೇಶಕರು - 2	ಮಹಾತ್ಮಗಾಂಧಿ ನರೇಗಾ ಯೋಜನೆಯ ತಾಂತ್ರಿಕ ವಿಷಯಗಳ ಪರಿಶೀಲನೆ ಹಾಗೂ ಕ್ರಮ.
14	ಸಹಾಯಕ ನಿರ್ದೇಶಕರು - 3	ಎಂ.ಐ.ಎಸ್. ಹಾಗೂ ನರೇಗಾ ಒಗ್ಗೂಡಿಸುವಿಕೆ.
15	ಸಹಾಯಕ ಸಾಂಖ್ಯಿಕ ಅಧಿಕಾರಿ	ಓಂಬುಡ್ಸ್‌ಪರ್ಸನ್ ಹಾಗೂ ಓಂಬುಡ್ಸ್‌ಪರ್ಸನ್ ಮೇಲ್ಮನವಿ ಪ್ರಾಧಿಕಾರಕ್ಕೆ ಸಂಬಂಧಿಸಿದ ವಿಷಯಗಳ ನಿರ್ವಹಣೆ.
16	ಕಛೇರಿ ಅಧೀಕ್ಷಕರು	ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ಸಿಬ್ಬಂದಿಗಳಿಗೆ ಸಂಬಂಧಿಸಿದ ವಿಷಯಗಳ ನಿರ್ವಹಣೆ.
17	ಪ್ರಥಮ ದರ್ಜೆ ಸಹಾಯಕರು	ಕಾರ್ಯಹಂಚಿಕೆ ಮಾಡಲಾಗಿರುವ ವಿಷಯಗಳ ಟಿಪ್ಪಣಿಗಳನ್ನು ಸ್ವೀಕರಿಸಿ, ಮೇಲಾಧಿಕಾರಿಗಳಿಗೆ ಮಂಡಿಸುವುದು.
18	ಓಂಬುಡ್ಸ್‌ಮನ್ ಮೇಲ್ಮನವಿ ಪ್ರಾಧಿಕಾರ	ಓಂಬುಡ್ಸ್‌ಮನ್ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು.
19	ಆಡಳಿತ ವಿಭಾಗ	ಆಡಳಿತ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು.
20	ಎಂ.ಐ.ಎಸ್. ವಿಭಾಗ	ಎಂ.ಐ.ಎಸ್. ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು.
21	ತಾಂತ್ರಿಕ ವಿಭಾಗ	ತಾಂತ್ರಿಕ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು.
22	ಐ.ಇ.ಸಿ. ವಿಭಾಗ	ಐ.ಇ.ಸಿ. ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು.
23	ಜಿ.ಐ.ಎಸ್. ವಿಭಾಗ	ಜಿ.ಐ.ಎಸ್. ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು.
24	ಒಗ್ಗೂಡಿಸುವಿಕೆ ವಿಭಾಗ	ಒಗ್ಗೂಡಿಸುವಿಕೆ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು.
25	ಲೆಕ್ಕ ವಿಭಾಗ	ಲೆಕ್ಕ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು.
26	ಲೆಕ್ಕ ಪರಿಶೋಧನಾ ವಿಭಾಗ	ಲೆಕ್ಕ ಪರಿಶೋಧನಾ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು.
27	ಆಯುಕ್ತರ ಆಪ್ತ ಶಾಖೆ	ಆಯುಕ್ತರ ಆಪ್ತ ಶಾಖೆಗೆ ಸಂಬಂಧಿಸಿದ ಎಲ್ಲಾ ವಿಷಯಗಳು.
28	ಸಹಾಯವಾಣಿ ವಿಭಾಗ	ಆಯುಕ್ತಾಲಯಕ್ಕೆ ಸ್ವೀಕೃತವಾಗಿರುವ ಕರೆಗಳನ್ನು ಆಲಿಸಿ, ದೂರು / ಅಹವಾಲುಗಳಿಗೆ ಉತ್ತರಿಸಿ, ಕಛೇರಿಗೆ ವರದಿ ಮಾಡುವುದು.
29	ಸಮಾಲೋಚಕರು / ಸಂಯೋಜಕರು	ಸಂಬಂಧಿಸಿದ ವಿಭಾಗಗಳ ವಿಷಯ ನಿರ್ವಹಣೆ.
30	ಕಛೇರಿ ಸಹಾಯಕರು	ಸಂಬಂಧಿಸಿದ ಶಾಖೆಯ ಕಡತಗಳನ್ನು ಮಂಡಿಸಲು ಅಧಿಕಾರಿಗಳಿಗೆ ಸಹಕರಿಸುವುದು.
31	ಡಾಟಾ ಎಂಟ್ರಿ ಆಪರೇಟರ್‌ಗಳು	ಸಂಬಂಧಿಸಿದ ಶಾಖೆಯ ಕಡತಗಳನ್ನು ಮಂಡಿಸಲು ಗಣಕಯಂತ್ರದಲ್ಲಿ ಬೆರಳಚ್ಚುಕಾರ್ಯ ನಿರ್ವಹಿಸುವುದು.
32	'ಡಿ' ದರ್ಜೆ ನೌಕರರು	ಕಛೇರಿಯನ್ನು ಶುಚಿಯಾಗಿಡುವುದು, ಟಿಪ್ಪಣಿಗಳ ವಿಲೇವಾರಿ, ಕಡತಗಳನ್ನು ರವಾನಿಸುವುದು ಹಾಗೂ ಮೇಲಾಧಿಕಾರಿಗಳು ಸೂಚಿಸುವ ಎಲ್ಲಾ ಕೆಲಸಗಳು.

Section 4 (1) (b) (iii)

(III) THE PROCEDURE FOLLOWED IN THE DECISION MAKING PROCESS, INCLUDING CHANNELS OF SUPERVISION AND ACCOUNTABILITY;

The decisions will be made by the Addl Chief Secretary with the provisions in the said Act & Rules of the scheme.

Section 4 (1) (b) (iv)

(IV) THE NORMS SET BY MGNREGS FOR THE DISCHARGE OF ITS FUNCTIONS;

Office procedure, KCSRs and related rules being followed.

Section 4 (1) (b) (v)

(V) THE RULES, REGULATIONS, INSTRUCTIONS, MANUALS AND RECORDS, HELD BY IT OR UNDER ITS CONTROL OR USED BY ITS EMPLOYEES FOR DISCHARGING ITS FUNCTIONS;

The following are used:

- I. MGNREGA Act
 - i) Grievance redressal rules
 - ii) Fund Rules
 - iii) Karnataka State Employment Guarantee Council Rules
 - iv) Payment of Unemployment Rules
 - v) NREGS – Karnataka
 - vi) Operational Guidelines – 2008, 3rd Edition by GOI

Note: Available at MGNREGS –Karnataka web-site [www: karnregs. kar.nic. in.](http://www.karnregs.kar.nic.in)

Section 4 (1) (b) (vi)

(VI) A STATEMENT OF THE CATEGORIES OF DOCUMENTS THAT ARE HELD BY IT OR UNDER ITS CONTROL;

- a) Complaint file
- b) Funds release file
- c) EFMS file
- d) Progress report
- e) Labour budget
- f) IEC file
- g) Ombudsmen file
- h) III party inspection file
- i) Social audit file
- j) Inspection file
- k) MGNREGA Funds governing Council file.
- l) Line Department Convergence

Section 4 (1) (b) (vii)

(VII) THE PARTICULARS OF ANY ARRANGEMENT THAT EXISTS FOR CONSULTATION WITH, OR REPRESENTATION BY, THE MEMBERS OF THE PUBLIC IN RELATION TO THE FORMULATION OF ITS POLICY OR IMPLEMENTATION THEREOF;

Will call for public opinion through Gazette Notification before bringing important orders.

Section 4 (1) (b) (viii)

(VIII) A STATEMENT OF THE BOARDS, COUNCILS, COMMITTEES AND OTHER BODIES CONSISTING OF TWO OR MORE PERSONS CONSTITUTED AS ITS PART OR FOR THE PURPOSE OF ITS ADVICE, AND AS TO WHETHER MEETINGS OF THOSE BOARDS, COUNCILS, COMMITTEES AND OTHER BODIES ARE OPEN TO THE PUBLIC, OR THE MINUTES OF SUCH MEETINGS ARE ACCESSIBLE FOR PUBLIC;

a) State Employment Guarantee Council Committee :

Meetings not open for public, Proceedings available in Commissionerate.

b) Ombudsmen Selection Committee:

Meetings not open for public, Proceedings available in Commissionerate.

c) Karnataka State Employment Guarantee Fund:

(a) Governing Council (b) Executive Council

Meetings not open for public, Proceedings available in Commissionerate.

Section 4 (1) (b) (ix)

(IX) A DIRECTORY OF ITS OFFICERS AND EMPLOYEES;

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ)ಕ್ಕೆ ಮಂಜೂರಾದ ಹುದ್ದೆಗಳು ಹಾಗೂ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ / ಸಿಬ್ಬಂದಿಗಳ ವಿವರ

ಕ್ರ. ಸಂ.	ಪದನಾಮ	ಹೆಸರು (ಶ್ರೀ/ಶ್ರೀಮತಿ)
1	ಆಯುಕ್ತರು ಗ್ರಾಮೀಣಾಭಿವೃದ್ಧಿ	ಶಿಲ್ಪಾ ನಾಗ್. ಫಾ.ಆ.ಸೇ.
2	ಮುಖ್ಯ ಕಾರ್ಯಾಚರಣೆ ಅಧಿಕಾರಿ	ಪಿ.ಜಿ.ವೇಣುಗೋಪಾಲ್ (ಪ್ರಭಾರ)
3	ಮುಖ್ಯ ಇಂಜಿನಿಯರ್	ಸಿ.ಕೆ.ಮಲ್ಲಪ್ಪ
4	ಜಂಟಿ ನಿರ್ದೇಶಕರು (ಕೃಷಿ)	ರಶ್ಮಿ ಅಲಿಯಾಸ್
5	ಜಂಟಿ ನಿರ್ದೇಶಕರು (ತಾಂತ್ರಿಕ)	ಪಿ.ಜಿ. ವೇಣುಗೋಪಾಲ್
6	ಜಂಟಿ ನಿರ್ದೇಶಕರು (ತೋಟಗಾರಿಕೆ)	ಎನ್.ಬಿ. ದಿಡ್ಡಿಮನಿ
7	ಜಂಟಿ ನಿರ್ದೇಶಕರು (ಆಡಳಿತ)	ಬಿ.ಕೆ.ಅನಿತಾ
8	ಮುಖ್ಯ ಆರ್ಥಿಕ ಸಲಹೆಗಾರರು	ಕೆ. ಲಲಿತ (ಪ್ರಭಾರ)
9	ಲೆಕ್ಕಾಧಿಕಾರಿ	ಬಿ. ಮದನರಾಜ್ ಅರಸ್
10	ಲೆಕ್ಕಾಧಿಕಾರಿ	ಖಾಲಿ ಹುದ್ದೆ
11	ಸಹಾಯಕ ನಿರ್ದೇಶಕರು (ಆಡಳಿತ)	ಶಿವಾನಂದ ಬೇವೂರ
12	ಸಹಾಯಕ ನಿರ್ದೇಶಕರು	ಜಗದೀಶ್. ಕೆ.ಎಸ್.
13	ಸಹಾಯಕ ನಿರ್ದೇಶಕರು	ಶಿವಾನಂದ ಔರಾದೆ
14	ಸಹಾಯಕ ನಿರ್ದೇಶಕರು	ತ್ಯಾಗರಾಜ್ (ಅನ್ಯ ಕಾರ್ಯ ನಿಮಿತ್ತ)
15	ಸಹಾಯಕ ನಿರ್ದೇಶಕರು	ರಮ್ಯ (ಅನ್ಯ ಕಾರ್ಯ ನಿಮಿತ್ತ)
16	ಲೆಕ್ಕ ಪರಿಶೋಧನಾಧಿಕಾರಿ	ಹೇಮಾವತಿ. ಸಿ.
17	ಲೆಕ್ಕ ಪರಿಶೋಧನಾಧಿಕಾರಿ	ಮಾಲತಿ. ಹೆಚ್.ಜೆ.
18	ಲೆಕ್ಕ ಪರಿಶೋಧನಾಧಿಕಾರಿ / ಲೆಕ್ಕಾಧೀಕ್ಷಕರು	ಖಾಲಿ ಹುದ್ದೆ
19	ಸಹಾಯಕ ಸಾಂಖ್ಯಿಕ ಅಧಿಕಾರಿ	ಉಮಾದೇವಿ.ಬಿ
20	ಕಛೇರಿ ಅಧೀಕ್ಷಕರು	ಹೆಚ್.ಕೆ. ರತಿಕುಮಾರಿ
21	ಪ್ರಥಮ ದರ್ಜೆ ಸಹಾಯಕರು	ಆರ್.ಮದನ್ ಕುಮಾರ್
22	ಪ್ರಥಮ ದರ್ಜೆ ಸಹಾಯಕರು	ಶಿಲ್ಪಶ್ರೀ .ಎಂ.ಕೆ.
23	ಪ್ರಥಮ ದರ್ಜೆ ಸಹಾಯಕರು	ಖಾಲಿ ಹುದ್ದೆ
24	ಪ್ರಥಮ ದರ್ಜೆ ಸಹಾಯಕರು (4)	ಖಾಲಿ ಹುದ್ದೆ
25	ಪ್ರಥಮ ದರ್ಜೆ ಸಹಾಯಕರು (1) ಲೆಕ್ಕ ವಿಭಾಗ	ಖಾಲಿ ಹುದ್ದೆ
26	ಶೀಘ್ರಲಿಪಿಗಾರರು	ಖಾಲಿ ಹುದ್ದೆ
27	ವಾಹನ ಚಾಲಕರು (3)	ಖಾಲಿ ಹುದ್ದೆ

Section 4 (1) (b) (x)

(X) THE MONTHLY REMUNERATION RECEIVED BY EACH OF ITS OFFICERS AND EMPLOYEES, INCLUDING THE SYSTEM OF COMPENSATION AS PROVIDED IN ITS REGULATIONS;

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ / ಸಿಬ್ಬಂದಿಗಳ ವೇತನ ವಿವರಗಳು

ಕ್ರ.ಸಂ.	ಪದನಾಮ	ಹೆಸರು (ಶ್ರೀ/ಶ್ರೀಮತಿ)	ಒಟ್ಟು ವೇತನ (ರೂಗಳಲ್ಲಿ)
1	ಆಯುಕ್ತರು ಗ್ರಾಮೀಣಾಭಿವೃದ್ಧಿ	ಶಿಲ್ಪಾ ನಾಗ್ ಭಾ.ಆ.ಸೇ.	78800-209200
2	ಮುಖ್ಯ ಇಂಜಿನಿಯರ್	ಸಿ.ಕೆ.ಮಲ್ಲಪ್ಪ	78800-209200
3	ಮುಖ್ಯ ಕಾರ್ಯಾಚರಣೆ ಅಧಿಕಾರಿ	ಪಿ.ಜಿ. ವೇಣುಗೋಪಾಲ್ (ಪ್ರಭಾರ)	-
4	ಜಂಟಿ ನಿರ್ದೇಶಕರು (ಕೃಷಿ)	ರಶ್ಮಿ ಅಲಿಯಾಸ್	74400-109600
5	ಜಂಟಿ ನಿರ್ದೇಶಕರು (ಆಡಳಿತ)	ಬಿ.ಕೆ.ಅನಿತಾ	74400-109600
6	ಜಂಟಿ ನಿರ್ದೇಶಕರು (ತಾಂತ್ರಿಕ)	ಪಿ.ಜಿ. ವೇಣುಗೋಪಾಲ್	67550-104600
7	ಜಂಟಿ ನಿರ್ದೇಶಕರು (ತೋಟಗಾರಿಕೆ)	ಎನ್.ಬಿ. ದಿಡ್ಡಿಮನಿ	74400-109600
8	ಮುಖ್ಯ ಆರ್ಥಿಕ ಸಲಹೆಗಾರರು	ಕೆ. ಲಲಿತ (ಪ್ರಭಾರ)	74400-109600
9	ಲೆಕ್ಕಾಧಿಕಾರಿ	ಮದನ್ ರಾಜ್ ಅರಸ್.ಬಿ	52650-97100
10	ಸಹಾಯಕ ನಿರ್ದೇಶಕರು(ಆಡಳಿತ)	ಶಿವಾನಂದ ಬೇವೂರ	37900-70850
11	ಸಹಾಯಕ ನಿರ್ದೇಶಕರು	ಜಗದೀಶ್. ಕೆ.ಎನ್.	37900-70850
12	ಸಹಾಯಕ ನಿರ್ದೇಶಕರು	ಶಿವಾನಂದ ಔರಾದೆ	37900-70850
13	ಸಹಾಯಕ ನಿರ್ದೇಶಕರು	ಖಾಲಿ ಹುದ್ದೆ	-
14	ಸಹಾಯಕ ಸಾಂಖ್ಯಿಕ ಅಧಿಕಾರಿ	ಉಮಾದೇವಿ .ಬಿ.	-
15	ಲೆಕ್ಕ ಪರಿಶೋಧನಾಧಿಕಾರಿ	ಹೇಮಾವತಿ. ಸಿ.	43100-83900
16	ಲೆಕ್ಕ ಪರಿಶೋಧನಾಧಿಕಾರಿ	ಮಾಲತಿ. ಹೆಚ್.ಜಿ.	43100-83900
17	ಲೆಕ್ಕಾಧೀಕ್ಷಕರು	ಖಾಲಿ ಹುದ್ದೆ	37900-70850
18	ಕಛೇರಿ ಅಧೀಕ್ಷಕರು	ಹೆಚ್.ಕೆ. ರತಿಕುಮಾರಿ	37900-70850
19	ಪ್ರಥಮ ದರ್ಜೆ ಸಹಾಯಕರು	ಅರ್.ಮದನ್ ಕುಮಾರ್	27650-70850
20	ಪ್ರಥಮ ದರ್ಜೆ ಸಹಾಯಕರು	ಶಿಲ್ಪಶ್ರೀ.ಎಂ.ಕೆ.	27650-70850

Section 4 (1) (b) (xi)

(XI) THE BUDGET ALLOCATED TO EACH OF ITS AGENCY, INDICATING THE PARTICULARS OF ALL PLANS, PROPOSED EXPENDITURES AND REPORTS ON DISBURSEMENTS MADE;

The consolidated Budget being approved by the State by obtaining the approved budget estimates from the Zilla Panchayats of the districts.

Section 4 (1) (b) (xii)

(XII) THE MANNER OF EXECUTION OF SUBSIDY PROGRAMMES, INCLUDING THE AMOUNTS ALLOCATED AND THE DETAILS OF BENEFICIARIES OF SUCH PROGRAMMES;
Not applicable.

Section 4 (1) (b) (xiii)

(XIII) PARTICULARS OF RECIPIENTS OF CONCESSIONS, PERMITS OR AUTHORISATIONS GRANTED BY IT;

Not applicable.

Section 4 (1) (b) (xiv)

(XIV) DETAILS IN RESPECT OF THE INFORMATION, AVAILABLE TO OR HELD BY IT, REDUCED IN AN ELECTRONIC FORM;

Details available at Central Government Web-site www.nrega.nic.in. and State Web-site [www: karnregs.kar.nic. in](http://www.karnregs.kar.nic.in).

Section 4 (1) (b) (xv)

(XV) THE PARTICULARS OF FACILITIES AVAILABLE TO CITIZENS FOR OBTAINING INFORMATION, INCLUDING THE WORKING HOURS OF A LIBRARY OR READING ROOM, IF MAINTAINED FOR PUBLIC USE;

The information being published through notice board, writing on designated walls and Karnataka Vikasa monthly magazine of the Department.

Section 4 (1) (b) (xvi)

(XVI) THE NAMES, DESIGNATIONS AND OTHER PARTICULARS OF THE PUBLIC INFORMATION OFFICERS;

ಕ್ರಮ ಸಂಖ್ಯೆ	ವಿಭಾಗದ ಹೆಸರು	ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿವರ	ಪಡೆಯಬಹುದಾದ ಮಾಹಿತಿಯ ವಿವರಗಳು	ಮೇಲ್ಮನವಿ ಪ್ರಾಧಿಕಾರದ ವಿವರ
1.	ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)	ಜಂಟಿ ನಿರ್ದೇಶಕರು (ಆಡಳಿತ)	ಗ್ರಾಮೀಣ ಪ್ರದೇಶದ ಅಕುಶಲ ಕಾರ್ಮಿಕರಿಗೆ ವರ್ಷದಲ್ಲಿ 100 ಮಾನವ ದಿನಗಳ ಕೂಲಿ ಉದ್ಯೋಗ ಒದಗಿಸುವ ಕಾರ್ಯಕ್ರಮದ ವಿಷಯ.	ಆಯುಕ್ತರು ಗ್ರಾಮೀಣಾಭಿವೃದ್ಧಿ

Section 4 (1) (b) (xvii)

(XVII) SUCH OTHER INFORMATION AS MAY BE PRESCRIBED; AND THEREAFTER UPDATE THESE PUBLICATIONS EVERY YEAR;

Through annual reports.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ಸಿಬ್ಬಂದಿಗಳ ಮಾಹಿತಿ

Sl No	Name	Designation
1	2	3
1	SHARADAMBA C V	DEO
2	THARA G	DEO
3	RAMYA N	DEO
4	SHANTHA	DEO
5	JEEVITHA G	DEO
6	GIRISH S	Driver
7	CHETHAN KUMAR B S	Driver
8	SRINIVASA C	Driver
9	PRAVEEN K C	Driver
10	SIDDARAJU	Driver
11	CHANNAKESHAHA	Driver
12	MAHANTESH T S	D Group
13	MADESH NAIK	D Group
14	LALITHA A	D Group
15	RAJAMMA S	D Group
16	MANJUNATH T R	D Group
17	JAI KUMAR B	D Group
18	YASHWANATH CM	D Group
19	LAKSHMI M	D Group
20	KEMPARAJU C N	D Group
21	SHARATH GOWDA M	D Group

SI No	Name	Designation
1	2	3
22	ARUN KUMAR R	D Group
23	MUNEER PASHA	D Group
24	SAVITHRI A	D Group
25	PRABHAKARA S	D Group
26	MAMATHA	D Group
27	RANGANATHA C K	D Group
28	M R KEERTHAN	D Group
29	SUJATHA	D Group
30	RAVISHA V	D Group
31	PARVATHI	D Group
32	SUMA	Office Sweeper
33	GEETHA	Office Sweeper
34	SATEESH SORAGANVI	Security
35	GOPAL T	Security
36	DEEPAK KUMAR	Security
37	BASAVARAJ KALLIGANUR	Office Assistant (from 01-9-2020)
38	DHANARAJU N	Office Assistant (from 01-9-2020)
39	SUSHMA H M	Office Assistant (from 01-9-2020)
40	HANUMANTHARAJA.K	Office Assistant (from 01-9-2020)
41	INDIRAKUMARI J	Office Assistant (from 01-9-2020)
42	CHIKKANNA K	DEO to Office Assistant (from 01-9-2020) Office Assistant to Accounts Manager (from 25-04-2023)
43	R PUSHPAVATHI	Office Assistant (from 01-9-2020)

SI No	Name	Designation
1	2	3
44	Shylaja H N	Office Assistant (from 01-10-2021)
45	KARTHIK BL	Office Assistant (from 01-10-2021)
46	NUSRATH BANU	Office Assistant (from 01-10-2021)
47	B N SUNIL	Office Assistant (from 01-10-2021)
48	ANASUYA B GULABAL	Office Assistant (from 01-10-2021)
49	KAVYA G CHITAPUR	Office Assistant (from 01-10-2021)
50	PRAMODA K N	Office Assistant (from 01-10-2021)
51	LIKHITH G	Office Assistant (from 01-10-2021)
52	GURURAJ B GHANTI	Office Assistant (from 01-10-2022)
53	KRISHNA R	Office Assistant (from 01-10-2022)
54	KAVITHA H A	Office Assistant (from 01-10-2022)
55	D PRANESH RAO	HRD Advisor
56	Sreepada Rao H K	Consultant (Rtd)
57	BASAVARAJ H TELKAR	Consultant (Rtd)
58	MANCHEGOWDA C	Consultant (Rtd)
59	D C SADASHIVAIAH	Technical Consultant (Rtd)
60	JAGANNATH	Consultant (Rtd)
61	Nandini D	Consultant
62	Manjunath H.S	Y.P.(Human Resource Management) (from 01-04-2023) State HIR Co Ordinator
63	NAGENDRA KUMAR J T	State Co ordinator (IEC)
64	SAMUDYATHA K.S	Content Writer (from 01-08-2022) Social Media Advisor
65	Vasantha Kumar J.R	IEC Co Ordinator, Line Dept (from 01-04-2023) IEC Consultant

SI No	Name	Designation
1	2	3
66	RAJESH V	Project Executive (Production) (from 01-04-2023) IEC Consultant
67	NAGARAJ S K	Project Executive (Social Media) (from 01-04-2023) IEC Consultant
68	TEJASC P KUMAR	GRAPHIC DESIGNER (as Internship Candidate from 04-04-2022 to 05-06-2022)
69	Jagadish Kharabi	Y.P(Evolution & Development Studies) (from 01-04-2023) State Grievance Rderressal Co Ordinator
70	THEJESHWAR C	State Programme Manager
71	ASHWINI C KAPALI	Programme Manager (from 01-04-2023) State Programme Manager
72	Chetan S.Gudi	IT/MIS Officer (from 01-10-2021 Head SPMU Rurban staff) (from 01-04-2023 State Programme Data Analyst (IT))
73	SWAPNA S	Project Engineer (from 01-04-2023) State MIS Co Ordinator
74	POOJA H B	Project Assistant (from 01-04-2023) State MIS Co Ordinator
75	PANI DESHPANDE	Consultant (from 01-04-2023) State MIS Co Ordinator
76	DILIP KUMAR B R	Techincal Executive (from 01-04-2023) Support Executive
77	Yashwanth J L	Project Engineer (from 01-04-2023) State Project Engineer
78	POOJA A S	Program Assistant (from 01-04-2023) State GIS Manager
79	SOWMYA L G	Program Assistant (from 01-04-2023) State GIS Manager
80	ADARSHA B D	State Project Officer (GIS) CFP (from 01-04-2023) State GIS Co Ordinator
81	Abiram.S.A	Enginering Expert (from 01-04-2023) Project Engineer (Civil)
82	Vinayak.S	Y.P(Livelihood & Natural Resource Management) (from 01-04-2023) State NRM Co Ordinator
83	Vinaya Angadi	Urban Planning Specalist (from 01-04-2023) Planning Specialist
84	Hemalatha	Y.P(Horticulure) (from 01-04-2023) State Tec Co Ordinator (Hort)
85	Navya Rani	Technical Assistant (Hort) Line Dept (from 01-04-2023) State Tec Co Ordinator (Hort)
86	Swamy K.R	Y.P (Forestry) (from 01-04-2023) State Tec Co Ordinator (Forestry)
87	Vijayalakshmi.S. Totagi	Convergence Specalist (from 01-04-2023) State Tec Co Ordinator (Agri)

SI No	Name	Designation
1	2	3
88	Meghashree R.N	MIS Co ordinator (Agri) ,Line Dept (from 01-04-2023) State MIS Co Ordinator
89	Girish M.S	MIS Co Ordinator
90	Ninganna Kachapur	Y.P(Planning & Monitoring) (from 01-04-2023) State Accounts Consultant
91	Sushma .K.	Support Executive (from 01-04-2023) State Audit Consultant
92	Shilpa.G.	Support Executive (from 01-04-2023) State Audit Consultant
93	SACHIN POOJARI B	State Co ordinator(Project) (from 01-04-2023) Comm.PA
94	RAGHU V K	Manager (Call Centre)
95	JAYALAXMI Y	Voice Processor
96	HARISH H	Voice Processor
97	RAKESH R	Voice Processor
98	JAMUNA N S	Voice Processor
99	CHANDAN S	Voice Processor
100	SHIVASHANKAR	Voice Processor
	E-Governance D group Employees continued under Rural Development commionerate service considered from Aug-2021 onwards	
101	Ravi kumar	D Group
102	Dharmendra AR	D Group
103	Mahesha M	D Group
104	Chandrashekar	D Group
105	Yashwath B	D Group
106	Raghavendra	D Group
107	Riyaz s	D Group
108	Shivaraju S	D Group

